
Priyakarah

प्रीयकरः

Document Information



Text title : Priyakarah

File name : priyakarah.itx

Category : misc, sanskritgeet

Location : doc_z_misc_general

Description/comments : From Marathi movie YZ

Latest update : August 11, 2024

Send corrections to : sanskrit at cheerful dot c om

This text is prepared by volunteers and is to be used for personal study and research. The file is not to be copied or reposted without permission, for promotion of any website or individuals or for commercial purpose.

Please help to maintain respect for volunteer spirit.

Please note that proofreading is done using Devanagari version and other language/scripts are generated using **sanscript**.

August 12, 2024

sanskritdocuments.org

ಪ್ರಿಯಕರಃ



ಶ್ರುತ್ವಾ ನಾಮ ಪ್ರಿಯಸ್ಯ ಸ್ಫುಟಘನಪುಲಕಂ ಜಾಯತೇ ಯತ್ನಮಂತಾತ (ಶ್ರುತ್ವಾ
ನಾಮಾಪಿ ಯಸ್ಯ)

ದೃಷ್ಟ್ವಾ ಯಸ್ಯಾನನೇಂದುಂ ಭವತಿ ವಪುರಿದಂ ಚಂದ್ರಕಾಂತಾನುಕಾರಿ .

(ಭವತಿ ಪುನರಿದಂ, ಚಂದ್ರಕಾಂತೋಽನುಕಾರಿ, ಕಾಂತಾನುಸಾರಿ)

ತಸ್ಮಿನ್ನಾಗತ್ಯ ಕಂಠಗ್ರಹನಿಕಟಪದಸ್ಥಾಯಿನಿ ಪ್ರಾಣನಾಥೇ

ಭಗ್ನಾ ಮಾನಸ್ಯ ಚಿಂತಾ ಭವತಿ ಮಮ ಪುನರ್ವಜ್ರಮಯ್ಯಾಃ ಕಥಂಚಿತ್ .. (ಭವತಿ
ಮಯಿ)

(ಅಮರುಶತಕಂ 58. ಸಂಸ್ಕೃತಕವಿ ಅಮರು)

ಪ್ರಿಯಕರಃ ಪ್ರಿಯಕರೌ ಪ್ರಿಯಕರಾಃ ಪ್ರಥಮಾ .

ಪ್ರಿಯಕರಂ ಪ್ರಿಯಕರೌ ಪ್ರಿಯಕರಾಂ ಅದ್ವಿತೀಯಾ ..

ತವ ನ ಜಾನೇ ನ ಜಾನೇ ಹೃದಯಂ ಮಮ

ಪುನಃ ಕಾಮೋ ದಿವಾಪಿ ರಾತ್ರಿಮಪಿ .

ನಿರ್ಘೃಣ ತಪತಿ ಬಲೀಯಸ್ತ್ವಯಿ

ವೃತ್ತಮನೋರಥಾಯಾ ಅಜಗಾನಿ ..

(ಶಕುಂತಲಾ ಪ್ರೋಕ್ತಂ)

(ಮಹಾಕವಿ ಕಲಿದಾಸಸ್ಯ ಅಭಿಜ್ಞಾನಶಾಕುಂತಲಂ ಅಂಕ 3)

ಪ್ರಿಯಕರಃ ಪ್ರಿಯಕರೌ ಪ್ರಿಯಕರಾಃ ಪ್ರಥಮಾ .

ಪ್ರಿಯಕರಂ ಪ್ರಿಯಕರೌ ಪ್ರಿಯಕರಾಂ ಅದ್ವಿತೀಯಾ ..

ಇದಮನನ್ಯಪರಾಯಣಮನ್ಯಥಾ, ಹೃದಯಸನ್ನಿಹಿತೇ ಹೃದಯಂ ಮಮ .

ಯದಿ ಸಮರ್ಥಯಸೇ ಮದಿರೇಕ್ಷಣೇ ಮದನಬಾಣಹತೋಽಸ್ಮಿ ಹತಃ ಪುನಃ ..

(ರಾಜಾ ದುಷ್ಯಂತಪ್ರೋಕ್ತಂ)

(ಮಹಾಕವಿ ಕಲಿದಾಸಸ್ಯ ಅಭಿಜ್ಞಾನಶಾಕುಂತಲಂ ಅಂಕ 3)

ಹೇ ಪ್ರಿಯಾ ಹೇ ಪ್ರಿಯೇ ಹೇ ಪ್ರಿಯಾಃ ಸುಂದರಿ .

ಶ್ರುತ್ವಾ ನಾಮ ಪ್ರಿಯಸ್ಯ ಸ್ಫುಟಘನಪುಲಕಂ ಜಾಯತೇ ಯತ್ನಮಂತಾತ

ತಸ್ಮಿನ್ನಾಗತ್ಯ ಕಂಠಗ್ರಹನಿಕಟಪದಸ್ಥಾಯಿನಿ ಪ್ರಾಣನಾಥೇ

ಭಗ್ನಾ ಮಾನಸ್ಯ ಚಿಂತಾ ಭವತಿ ಮಮ ಪುನರ್ವಜ್ರಮಯ್ಯಾಃ ಕಥಂಚಿತ್ ..

ಪ್ರೇಯಸೀ ಪ್ರೇಯಸೌ ಪ್ರೇಯಸ್ಯಃ ಪ್ರಥಮಾ .
 ಪ್ರೇಯಸೀಂ ಪ್ರೇಯಸೌ ಪ್ರೇಯಸೀಃ ಅದ್ವಿತೀಯಾ ..
 ಪ್ರಿಯಕರಃ ಪ್ರಿಯಕರೌ ಪ್ರಿಯಕರಾಃ ಪ್ರಥಮಾ .
 ಪ್ರಿಯಕರಂ ಪ್ರಿಯಕರೌ ಪ್ರಿಯಕರಾಂ ಅದ್ವಿತೀಯಾ ..

Lyricist: Amaru (Amarushataka) and Kalidas (Shakuntal)

Amarushatakam -

When I hear the name of my dearest one, the hair bristle thickly all over my body; when I see his moon-like face, this my body behaves like the oozing moon-stone ; and when he comes and steps close enough to hold me in a passionate embrace, the thought of sulkiness vanishes from my adamant heart. (58)

<https://archive.org/details/amarushataka/page/n107/mode/1up>

ಸಂಸ್ಕೃತಂ -

ಯಸ್ಯ ಪ್ರಿಯಸ್ಯ ನಾಮ ನಾಮಧೇಯಂ ಶ್ರುತ್ವಾ ನಿಶಮ್ಯಾಪಿ ವಪುಃ
 ಯದ್ಯಸ್ಮಾತ್ಕಾರಣಾತ್ ಸಮಂತಾತ್ ಸರ್ವತಃ ಸ್ಪುಟಘನಪುಲಕಂ ವ್ಯಕ್ತಸಾಂದ್ರರೋಮಾಂಚ
 ಜಾಯತೇ ಭಬತಿ . ಕಿಂ ಚ ಯಸ್ಯಾನನೇಂದುಂ ಮುಖಚಂದ್ರಂ ದೃಷ್ಟ್ವಾವಲೋಕ್ಯ
 ಇದಂ ವಪುರೇತಚ್ಚರೀರಂ ಚಂದ್ರಕಾಂತಾನುಕಾರಿ ಚಂದ್ರಕಾಂತಮನುಕರೋತೀತಿ
 ಚಂದ್ರಕಾಂತಾನುಕಾರಿ ತದ್ವತ್ ಸ್ವಿನ್ನಂ ಭವತೀತ್ಯರ್ಥಃ . ತಸ್ಮಾತ್ ತಸ್ಮಿನ್
 ಪ್ರಾಣನಾಥೇ ಪ್ರಾಣೇಶ್ವರೇ ಆಗತ್ಯ ಕಂಠಗ್ರಹನಿಕಟಪದಸ್ಯಾಯಿನಿ ಸತಿ ಕಂಠಸ್ಯ
 ಗಲಸ್ಯ ಗ್ರಹೋ ಗ್ರಹಣಮಾಲಿಂಗನಮಿತ್ಯರ್ಥಃ . ತಸ್ಯ ನಿಕಟಪದಂ ಸಮೀಪಸ್ಥಾನಂ
 ತತ್ರ ತಿಷ್ಠತೀತಿ ಸ್ಥಾಯಿ ತಸ್ಮಿನ್ ಕಥಂಚಿತ್ ಕೇನಾಪಿ ಪ್ರಕಾರೇಣ ವಜ್ರಮಯ್ಯಾ
 ಕುಲಿಶಸದೃಶ್ಯಾಃ ಆರೋಪಿತಕಾರಿನ್ಯಾಯಾಃ ಇತ್ಯರ್ಥಃ . ಮಮ ಪುನರ್ಮಾನಸ್ಯ
 ಕೋಪಸ್ಯ ಚಿಂತಾ ಸ್ಮೃತಿರ್ಭಮಾ ವಿಹತಾ ಭವತಿ ಕಥಂ ಮಾನಃ ಕ್ರಿಯತೇ .
 ಪುನಃ ಶಬ್ದೋ ವಾಕ್ಯಾಲಂಕಾರೇ . ಅಲ ಅಪರಾಧಿನಿ ಪ್ರಿಯೇ ತಸ್ಮಿನ್ ಅವಶ್ಯಂ
 ಮಾನಃ ಕರ್ತವ್ಯ ಇತಿ ಪ್ರೋತ್ಸಾಹಿಸಾ ಸತೀ ಆತ್ಮನಃ ಅಸಾಮರ್ಥ್ಯ ನಾಯಿಕಾ
 ಕಥಯತೀತ್ಯಭಿಪ್ರಾಯಃ . ಅತ್ರ ನಾಯಿಕಾ ಸ್ವೀಯಾ ಮಧ್ಯ ಚ . ನಾಯಕಃ ಶರಃ .
 ಆತ್ಮೋಪಕ್ಷೇಪರೂಪಂ ಶೃಂಗಾರಿ ನರ್ಮ . ಜಾತಿರಲಂಕಾರಃ .

Shakuntalam -

ಅನ್ವಯ, ಸರಲ ಶಬ್ದಾರ್ಥ, ಹಿಂದೀ ಅನುವಾದ ಸಮ್ಪೂರ್ಣತಟೀಕಾ, ವಿವೃತಿ

Shakuntala page 201

https://archive.org/details/fqha_abhigyana-shakuntalam-edited-by-krishna-kant-shastri-1975-kanpur-bharatiya-prakashan/page/201/mode/1up

Dushyanta page 207

https://archive.org/details/fqha_abhigyana-shakuntalam-edited-by-krishna-kant-shastri-1975-kanpur-bharatiya-prakashan/page/207/mode/1up



Priyakarah

pdf was typeset on August 12, 2024



Please send corrections to sanskrit@cheerful.com

